



ಶ್ರೀರಮಣೀಯಂ



ಸೃಜನ್

ಒದೇ ಜುಲೈ 19ರ ಬೆಳಿಗಿನ ಜಾವ ತೆಲುಗಿನ ಖಾತೆ ಲೇಖಕರಾದ ಶ್ರೀರಮಣಿ ಹೈದರಾಬಾದಿನಲ್ಲಿ ನಮ್ಮನ್ನಾಗಲಿದ್ದಾರೆ. ಭಂದಪುಸ್ತಕ ಪ್ರಕಾಶನ ಅವರ ‘ಮಿಥುನಂ’ ಕೃತಿಯ ಕನ್ನಡ ಅನುವಾದವನ್ನು ಪ್ರಕಟಿಸಿದೆ. ವಸುಧೀಂದ್ರ ಅವರು ಅದನ್ನು ಕನ್ನಡಕ್ಕೆ ಅನುವಾದಿಸಿದ್ದರು. 1952 ಸೆಪ್ಟೆಂಬರ್ 21 ರಂದು ತೆನಾಲಿಯ ವರಾಹಪುರಂ ಅಗ್ರಹಾರದಲ್ಲಿ ಜನಸಿದ್ಧ ಶ್ರೀರಮಣಿ ಓದಿದ್ದು ಬೀ.ಎಸ್.ಸಿ.ಫೋತಾಶ್. ಅದಕ್ಕಿಂತ ಹೆಚ್ಚು ಶ್ರದ್ಧೆಯಿಂದ ಓದಿದ್ದು ತೆಲುಗು ಸಾಹಿತ್ಯವನ್ನು ಅವರು ಎಷ್ಟು ಶ್ರದ್ಧೆಯಿಂದ ತೆಲುಗು ಸಾಹಿತ್ಯವನ್ನು ಓದಿದರೆಂದರೆ ತಮ್ಮ ಮೌಲ್ಯ ಗಡ್ಡ

ಬರಹಗಳಲ್ಲಿ ತೆಲುಗಿನ ಎಲ್ಲ ಖಾತೆ ಲೇಖಕರನ್ನು ಅನುಕರಿಸುವವ್ಯಾರಪುಟ್ಟಿಗೆ.

ಅವರ ಬರಹಗಳ ವಿಡಂಬನೆ, ವ್ಯಂಗ್ಯ, ಮೆನಸುಗಳನ್ನು ನೋಡಿ ಖಾತೆ ಲೇಖಕರಾದ ನಂಡೂರಿ ರಾಮಮೋಹನರಾಯರು ‘ಅಂದ್ರಪ್ರೋತಿ’ ಪತ್ರಿಕೆಯಲ್ಲಿ ತಂದು ಕೂರಿಸಿದರು. ಅಲ್ಲಿಂದ ಮತ್ತೆ ಹೆಸರಾಂತ ನಿರ್ದೇಶಕರಾದ ಶ್ರೀ ಬಾಪು-ರಮಣ ದ್ವಯರು ಜೆನ್ಸೆಗೆ ಹೊಜಾಕ್ಕೆ ಮಾಡಿ ಕರೆದುಕೊಂಡು ಹೊಗಿ ‘ಜಿತ್ತರಂಗ’ಕ್ಕೆ ಪರಿಚಯಿಸಿದರು. ಸುಮಾರು ಎರಡೂವರ ದಶಕ ಜೆನ್ಸೆನಲ್ಲಿದ್ದುಕೊಂಡು ಸಾಕಷ್ಟು ತೆಲುಗು ಸಿನಿಮಾಗಳಿಗೆ ಕೆಲಸ ಮಾಡಿದ ಶ್ರೀರಮಣಿಯರು